



ಸಮುದ್ರ ಮಧ್ಯನ್

ಕೋವಿಡ್ ಕಾಲಕ್ಷೇತ್ರ

‘ಅಂಗಳ್ಯದ ಹೊ ತಗಳಾಗಿದೆ’ ಈ ಸಾಲು, ಈ ವಾರದ ಸುಧಾ ಮುಖ್ಯಪಟ ಲೇಖನ (ಉಂಟಾಗಣಿತ) ಓದಿ ಮುಗಿಸಿದ ನೆಂತರ ನನ್ನನ್ನು ಕಾಡುತ್ತಿದೆ. ‘ಕೋವಿಡ್ ಕಾಲಕ್ಷೇತ್ರ’ (ಜೂ. 10) ಲೇಖನ ಓದಿ ಮನನಿಗೆ ಗಾಖಿಯಾಗಿದೆ. ಮೊದಲನೇ ಅಲ್ಲ ಏರಡನೇ ಅಲ್ಲ ಏರಡು ಸೇರಿ ನಮ್ಮ ಬದುಕನ್ನು ನುಂಗಿ ಹಾಕಿದೆ. ಸಾಂಕುಲಿಕ ನರಾಳಾಟದ ನೋವ್ ಅನುಭವಿಸಿದವರಿಗೆ ಗೊತ್ತು. ಮಾನವೀಯ ಮೌಲ್ಯ ಮತ್ತು ಸಾಮಾಜಿಕ ಕಾಳಜಿ ಮರೆತುಹೋಗಿರುವ ನಮ್ಮಾಳುವ ನಾಯಕರಿಗೆ ಯಾಕೆ ಕೋರೊನಾ ಬರುತ್ತಿಲ್ಲ ಎಂದು ಅನಿಸುತ್ತಿದೆ. ಎಲ್ಲ ಪ್ರಶ್ನೆಗಳೂ ಪ್ರಶ್ನೆಯಾಗಿಯಷ್ಟೇ ಉಳಿಯುತ್ತಿವೆ.

—ಪ್ರಾರ್ಥಿಕ ಮಧುಮಾಧವನ ಕೋರೊನಾ ಸಂಕ್ಷಾರದ ಸಮಯದಲ್ಲಿ ನಾನು ಓದಿದ ಅತ್ಯುತ್ತಮ ವಿಶ್ಲೇಷಣೆ ಬರಹ. ಓದಿ ಹೃದಯ ಹಿಂದಿದಂತಾಗಿದೆ, ಅಸಹಾಯಕ ಕಾಡುತ್ತಿದೆ. ಈ ಪರಿಸ್ಥಿತಿಯ ಜೊತೆಗೇ ಜನರ ಸಹಾಯಕ್ಕೆ ನಿತ ಒಳ್ಳೆಯ ಜನರ ಕುರಿತು ಬರೆದಿದ್ದರೆ ಮನವು ಒಳ್ಳೆಯತನದಲ್ಲಿ ನಂಬಿಕೆ ಮಟ್ಟಿಸಲು ಸಾಧ್ಯವಿತ್ತೇನೋ?

—ಎಸ್. ವಿಶ್ವನಾಥ ಕೋವಿಡ್ ಕಾಲದ ಕ್ರಾರ ಸತ್ಯಗಳನ್ನು ಮತ್ತೆ ಮತ್ತೆ ಕಣ್ಣಿಂದ ತಂಡ ಲೇಖನ, ಮನನಿನೊಳಗೆ ಎಂದೂ ಮಾಯಿದ ಗಾಯಗಳನ್ನು ಉಳಿಸಿದೆ.



ನಾವು ಬದುಕಿನೊಡನೆ ಹೋರಾಟ ನಡೆಸುತ್ತಿದ್ದ ಜೆಗಳನ್ನು ಲೇಕ್ಕಿಸಿದೆ ಬೇಡ್, ಇಂಚೆಕ್ಕನ್ನು, ಲಿಂಗೆಗಳನ್ನು ಮಾರಿಕೊಂಡ ಫುಟೆಸೆಗಳು ಮನುಷ್ಯನ ನೀಚ ಬುದ್ಧಿಯನ್ನು ಅನಾವರಣಗೊಳಿಸಿದೆ. ಇಂಥ ಭಯಾನಕ ಕಾಲಪುಟ್ಟದಲ್ಲಿ ತಮ್ಮ ಜೀವವನ್ನು ಒಳ್ಳೆಯಿಟ್ಟು ಕಾಯಿಲೆಯನ್ನೂ ಮೀರಿ, ಮನುಷ್ಯನ ಕಷಗಳಿಗೆ ಮಾಡಿದ ಹೃದಯಗಳಿಗೆ ಎಂದೂ ಬೆಲೆಕಟ್ಟಲಾಗದು.

—ಟಿ.ಎಸ್. ಕುಪ್ಪಣಿ. ದಾಯಿತ್ವಾರು ಲೇಖನ ವಾಸ್ತವದ ಕೈಗನ್ನಿಡಿ ಅದರೂ ಆತ್ಮವಿಶ್ವಾಸ ತುಂಬುವ ವಿವರಣೆಯಲ್ಲಿ ಮಾಡಿಸಿದ ಆರ್ಥರೆಸೆಯನ್ನು ತೀಕೆಸಿದ್ದು ಸರಿಯೆಸಿಸಲಿಲ್ಲ. ಮುದುವೆ, ಮಾರುಕಟ್ಟೆ ಮುಂತಾದ ಕಡೆ ಜನಸಂದರ್ಭ ಹೆಚ್ಚಾಗಿ ಸೋಂಕು ಹರಡುತ್ತಿದ್ದರೂ ಜನಸಂಖ್ಯೆ ನಿಯಂತ್ರಣ ಮುಖ್ಯ ಎಂದು ಹೇಳಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ

ನಾವು ಸಂಭವಿಸಿದರೂ ದೇಶದ ಜನಸಂಖ್ಯೆ ಕಡಿಮೆ ಅಗಲ್ಲ. ಮುಳಗಿದ ದೋಷಿಯಲ್ಲಿ ಹೆಚ್ಚು ಜನ ಇದ್ದರೆ ಹೆಚ್ಚು ಜನ ಸಾಯಂತ್ರಾರೆ.

—ಜಗದೀಶ ಬಿ.ಹೋಸ್ತಾರು, ಮೈಸೂರು ಪ್ರಾಜ್ಞಾಭುತ್ತದಲ್ಲಿ ಜನ ತಮ್ಮ ಯೋಗ್ಯತೆಗೆ ತಕ್ಕಿತೆ ಪ್ರತಿನಿಧಿಗಳನ್ನು ಅಯ್ಯೆ ಮಾಡಿ, ಅವರು ಬೇಜವಾಬ್ಬಾರಿ ಮತ್ತು ಹಪಹಿತನದಿಂದ ನಡೆಸಿದ ದುರೂದಳತಕ್ಕ ಬಲಿಪುಗಳಾಗುತ್ತಾರೆ. ನಾವು ಸ್ವಾತಂತ್ಯ ಕೋರಾಟವನ್ನು ಮರೆತೆವು. ಶುತ್ತು ಪರಿಸ್ಥಿತಿಯನ್ನೂ ಮರೆತೆವು. ಕೋರೊನಾ ಅಲೆಗಳ ದುವ್ವರಿಕಾಮ, ರಾಜಕಾರ್ಯಗಳ ಅಡಾವುದ ಎಲ್ಲವನ್ನೂ ಮರೆಯುತ್ತೇವೆ. ಜನರ ನೇನಿನ ತಕ್ಕಿ ದುಬಿಲ.

—ವಿಜಯ್ ರಾಫ್ರೆ, ಬಿ.ಎಂ. ಮಾರುತಿ, ಬೆಂಗಳೂರು ಕೋವಿಡ್ ಕಾಲ ಕ್ಷೇತ್ರದಲ್ಲಿನ ನಿಷ್ಕಾಳವಾದ ಬಿಂಬ ಮನವನ್ನು ಅವರಿಸಿತು. ವಿಕ್ರತ ವ್ಯಾಪಾರ ಮನೋಭಾವವೇ ಎಲ್ಲೆಲ್ಲಿಯೂ ರಾಾಜಕ್ಕಿರುವ ಕೊನೆಯ ಸಾಲಿನ ಪ್ರಶ್ನೆಗೆ ಉತ್ತರ ಮರಿಚಿಕೆಯೇ ಸರಿ. ಹಲವಾರು ಲೇಲುಗಳಲ್ಲಿ ಒಂದಾಗಿ ಕಳೆದುಹೋಗಬಹುದಾಗಿದ್ದ ವಸ್ತುವನ್ನು ಲೇಖಿಕರು ತಮ್ಮ ವಿಶ್ವ ನಿರೂಪಣೆ ಶೇಲಿಯಿಂದ ಮನಸೂರ್ಗೊಳ್ಳುತ್ತಾರೆ. ‘ಕಮೂ’ನಿನ ಸ್ವಾತ್ಮ ಪರಿಣಾಮಕಾರಿಯಾಗಿದೆ.

—ಎಂ. ಶಂಕರ್, ಮಲ್ಲೇಶ್ವರಂ

ಸುಂದರಲಾಲ್ ನೆನಪು

ಆನಂದತೀರ್ಥ ಪ್ರಾಟಿ ಅವರ ‘ಮರಗಳು ರೂಪಿಸಿದ ಬಹುಗುಣ’ (ಜೂ. 10) ಲೇಖನ, ಬಹುಗುಣ ಅವರ ವ್ಯಕ್ತಿತ್ವದ ವಿಶೇಷತೆಯನ್ನು ಪರಿಕಲ್ಪಿಸಿತು. ಪರಿಸರದ ಉಳಿವಿಗೆ ಬದುಕನ್ನೇ ಮೀಳಲಿಟ್ಟಿ ಧೀಮಂತ ವ್ಯಕ್ತಿ ಅವರು. ‘ಸೇ ಯೆಸ್. ಟು ಲ್ಯಾಫ್: ನೋ ಟು ಡೆತ್’ ಎಂಬ ಜೀವನಸ್ಥಿತಿಯ ಅವರ ಮಾತು ಸ್ಥಿರೀಕಾರಿಯಾಗಿ.

—ಎಂ.ಜಿ. ರಾಮಚಂದ್ರ, ಸಾಗರ ವಿಜಯ್ ಜರ್ಡನ್ ಅನಿಸಿಕೆಗಳ ಆಧಾರಿತ ಬರಹ, ಬಹುಗುಣರ ಸರಳ ವ್ಯಕ್ತಿತ್ವ. ಪ್ರಕೃತಿ ಶ್ರೀಲಿ, ಚೆಪ್ಪೆಗ್ಗೆ ಬೆಳವಳಿ ಸಾಗಿಬಂದ ರಿಂಗಳ ಕುರಿತಾದ ವಿವರಗಳನ್ನು ಒದಗಿಸಿತು. ಬಹುಗುಣರಂತೆ ಗಿಡಮರಗಳ ಪ್ರತಿ ಎಲೆಗಳಲ್ಲಿ ನಾವು ಭಗವಂತನ್ನು ಕಾಣಬೇಕಾಗಿದೆ. ಈ ವರ್ವದ ‘ವಿಶ್ವಪರಿಸರ ದಿನ’ದಂದು ಬಹುಗುಣರು ನಮ್ಮೊಂದಿಗೆ ಅನ್ನಪುದು ದುಳಿದ ವಿಚಾರ.

—ರಮೇಶ್ ರಾವ್, ಕೈಕಂಬ

ಕುತೂಹಲ ಹುಟ್ಟಿಸಿದ ಪ್ರಶ್ನಾಂಕಣ

ನಾನು ಎಂಟನೇ ತರಗತಿಯ ವಿದ್ಯಾರ್ಥಿನಿ. ಜೂನ್ 1ರಿಂದ ಅನ್ನೋನ್ ಪಾರ ಪ್ರಾರಂಭವಾಗಿದೆ. ನಾನು ‘ಸುಧಾ’ದ ಎಲೆನು ಅಂಗಳದಲ್ಲಿ ಬರುವ ಕಥೆಯನ್ನು ಓದಿ, ನಮ್ಮ ಮನೆಯ ಹಕ್ಕಿರ ಇರುವ ವಾಕ್ಯಮಾನ್ಯ ಅಂತಲ್ಲ ಮಕ್ಕಳಿಗೆ ಹೇಳುತ್ತೇನೆ. ಅವರಿಗೆ ತಕ್ಕ ಬರೆಯುವುದನ್ನೂ ಕಲುಪುತ್ತಿದ್ದೇನೆ. ಈಗ ನಾನು ಹೊಸದಾಗಿ ಪ್ರಶ್ನಾಂಕಣ ವಿಭಾಗವನ್ನು ಹಾಗೂ ನಿಮ್ಮ ಪ್ರಷಂಸಿಸಲ್ಲಿ ಬರುವ ಹಲವಾರು ಅಪರಾಪದ ವಿವರಗಳನ್ನು ಓದಿ ತಿಳಿದುಕೊಳ್ಳುತ್ತಿದ್ದೇನೆ.

—ಇಂಚರ ದತ್ತ್ ಎಂ.ಎಸ್., ಬೆಂಗಳೂರು ಉತ್ತಮ ಕಥೆ

ವಸುಮತಿ ಉದ್ದುಪ ಅವರ ‘ಲೆಕ್ಕಾಚೆರ್’ ಕಥೆ ಬೇನ್ನಾಗಿದೆ. ಕಥೆಯಲ್ಲಿ ಬರುವ ಗೋಪಾಲಯ್ಯನ ವ್ಯವಹಾರ ಜಾಥನ ಮನಸ್ಸಿಗೆ ಮುದಕೊಟ್ಟಿತು.

—ಕೆ. ವಿ. ರಾಮಕೃಷ್ಣ, ಉದ್ದಪಿ; ಗಿರೀಶ, ಸೋಲ್ಲಾಪ್ರ



ಸೌಂದರ್ಯ ಎಂದರೆ ದಯಿ...

ಸುಶೀಲಾ ಡೋಸ್ತಾರ ಅವರ ‘ಝ್ಯಾಂಜ್ಲಿನೊ ಸಂದರ್ಶನ’ ಬೇನ್ನಾಗಿದೆ. ಬರಿ ಸೌಂದರ್ಯ ಇದ್ದರೆ ಸಾಲದು, ಬುದ್ಧಿಮತ್ತೆಯೂ ಇರಬೇಕು ಎಂದು ನಮಗೆ ತಿಳಿದಿತ್ತು. ಆದರೆ ಝ್ಯಾಂಜ್ಲಿನೊ ಬುದ್ಧಿಮತ್ತೆಗಿಂತಲೂ ದಯಿ, ಆತ್ಮಬುಲಿ ಇನ್ನೂ ಹೆಚ್ಚು ಗುರುತರವಾದಧ್ವನಿ ಎಂದು ಸರಿಯಾಗಿಯೇ ಹೇಳಿದ್ದಾರೆ.

—ಸೇತುರಾವ್ ಕುಲಕಣ್ಣ ಕೆನಾಡಿಕ ಮೂಲದವರದ ಝ್ಯಾಂಜ್ಲಿನೊ ಸಂದರ್ಶನ ಈ ಕಾಲದ ಯುವಕರು ವಿಶಿಂಗಣಿಯರು ವಿದ್ಯಾಭ್ಯಾಸದ ಜೊತೆಗೆ ವಿವಿಧ ಅಸ್ಕ್ರಿಗಳನ್ನು ಅಳವಡಿಸಿಕೊಳ್ಳುವುದಕ್ಕೆ ಪ್ರೇರಕ.

—ಗುರುರಾಜ ಜೋತೆ, ಬೆಂಗಳೂರು

ಪ್ರತಿಕ್ರಿಯಿಸಿ

ರಚನಾತ್ಮಕ ಟೀಕೆ-ಟಿಪ್ಪಣಿಗಳಿಗೆ ಸ್ವಾಗತ. ಪ್ರತಿಕ್ರಿಯೆ ಚೆಟ್ಟುಕು, ಬುರುಕಾಗಿರಲಿ. ಇ-ಮೇಲ್: feedback@sudha.co.in